

ಪ್ರಧಾನ ಹಿರಿಯ ವ್ಯವಹಾರ ನ್ಯಾಯಾಧೀಶರು ಮತ್ತು ಪ್ರ.ದ.ನ್ಯಾ.ದಂಡಾಧಿಕಾರಿಗಳ
ನ್ಯಾಯಾಲಯದಲ್ಲಿ, ಸಾಗರ

ಅಪರಾಧ ಮೊಕದ್ದಮೆ ಸಂಖ್ಯೆ: ನಂ: 1133/2026

ಪಿರ್ಯಾದುದಾರರು:

ಶ್ರೀ ಸದ್ಗುರು ಫೈನಾನ್ಸ್ (ರಿ),
ಕೆಳದಿ ರಸ್ತೆ, ಶಾಂತಿನಗರ,
ಸಾಗರ ಇದರ ಪ್ರೊಪ್ರೈಟರ್
ರವೀಂದ್ರ ಬಿನ್ ಕೇಶವಮೂರ್ತಿ,
ಸುಮಾರು 65 ವರ್ಷ,
ಕೆಳದಿ ರಸ್ತೆ, ಶಾಂತಿನಗರ,
ಸಾಗರ ಟೌನ್.

-ವಿರುದ್ಧ-

ಆರೋಪಿ:

ಸುದರ್ಶನ ಬಿನ್ ದೇವಪ್ಪ,
ಸುಮಾರು 45 ವರ್ಷ,
ಕೃಷಿ ಕೆಲಸ,
ಮಂಡಿಗೆಸರ, ಹೊನ್ನೇಸರ ಅಂಚೆ,
ಸಾಗರ ತಾಲ್ಲೂಕು.

ಆಪಾದನೆ

ಪ್ರಧಾನ ಹಿರಿಯ ವ್ಯವಹಾರ ನ್ಯಾಯಾಧೀಶರು ಮತ್ತು ಜಿ.ಎಂ.ಎಫ್.ಸಿ.,
ನ್ಯಾಯಾಧೀಶರಾದ ಶ್ರೀ ರಾಘವೇಂದ್ರ ಶೆಟ್ಟಿಗಾರ್, ಬಿ.ಎ., ಎಲ್.ಎಲ್.ಎಮ್., ಅದ
ನಾನು ನಿಮ್ಮ ಮೇಲೆ ಈ ಕೆಳಗಿನಂತೆ ಆಪಾದನೆ ಹೊರಿಸುತ್ತೇನೆ:

ನೀವು ಪಿರ್ಯಾದುದಾರರಿಂದ ಗೃಹಕೃತ್ಯದ ಅಡಚಣೆಯ ಸಲುವಾಗಿ ದಿನಾಂಕ:13.10.2025
ರಂದು ರೂ.2,50,000-00(ಎರಡು ಲಕ್ಷದ ಐವತ್ತು ಸಾವಿರ ರೂ.) ಗಳಿಗೆ ಸಾಲಕ್ಕಾಗಿ
ಅರ್ಜಿಯನ್ನು ಸಲ್ಲಿಸಿದ್ದು, ಪಿರ್ಯಾದುದಾರರು ದಿನಾಂಕ:28.10.2025 ರಂದು
ಬ್ಯಾಂಕಿನಿಂದ ರೂ.2,00,000-00(ಎರಡು ಲಕ್ಷ) ಗಳನ್ನು ಡ್ರಾ ಮಾಡಿದ್ದು, ಉಳಿದ

ಹಣವನ್ನು ಫೈನಾನ್ಸ್ ನಲ್ಲಿದ್ದ ರೂ.25,000-00(ಇಪ್ಪತ್ತೈದು ಸಾವಿರ)ಗಳ ನಗದು ಹಣವನ್ನು ಸೇರಿಸಿ ದಿನಾಂಕ:28.10.2025 ರಂದು ಒಟ್ಟು ರೂ.2,25,000-00(ಎರಡು ಲಕ್ಷದ ಇಪ್ಪತ್ತೈದು ಸಾವಿರ)ಗಳನ್ನು ನೀವು ಸಾಲವಾಗಿ ಪಡೆದುಕೊಂಡಿದ್ದು, ಸದರಿ ಸಾಲದ ಹಣವನ್ನು ಎರಡು ತಿಂಗಳ ಒಳಗಾಗಿ ಮರುಪಾವತಿ ಮಾಡುವುದಾಗಿ ಹೇಳಿ ಹಣವನ್ನು ಪಡೆದಿರುತ್ತಾರೆ ಮತ್ತು ಸದರಿ ಸಾಲವನ್ನು ಪಡೆಯುವ ಸಂದರ್ಭದಲ್ಲಿ ಆರೋಪಿಯು ಮತ್ತು ಜಾಮೀನುದಾರರು ಒಂದು ಪ್ರಾಮಿಸರಿ ನೋಟನ್ನು ಸಹ ಬರೆಯಿಸಿಕೊಟ್ಟಿರುತ್ತಾರೆ ಹಾಗೂ ಸದರಿ ಸಾಲವನ್ನು ಮಾಹೆಯಾನ ಶೇ.1.33% ರಂತೆ ಬಡ್ಡಿಯನ್ನು ಸೇರಿಸಿ ವಾಪಸ್ಸು ನೀಡುವುದಾಗಿ ತಿಳಿಸಿರುತ್ತಾರೆ ಮತ್ತು ಸದರಿ ಸಾಲದ ಅರ್ಜಿಗೆ ಹಾಗೂ ಪ್ರಾಮಿಸರಿ ನೋಟಿಗೆ ಆರೋಪಿ ಮತ್ತು ಜಾಮೀನುದಾರರು ಸಹಿಯನ್ನು ಮಾಡಿರುತ್ತಾರೆ.

ನಂತರ ನೀವು ಸದರಿ ಸಾಲವನ್ನು ಮರುಪಾವತಿದೇ ಇದ್ದಾಗ ಪರ್ಯಾದುದಾರರು ಸಾಲವನ್ನು ಮರುಪಾವತಿಸುವಂತೆ ಹಲವಾರು ಬಾರಿ ಕೇಳಿದಾಗ ದಿನಾಂಕ:07.01.2026 ರಂದು ಆರೋಪಿಯಾದ ನೀವು ನಿಮ್ಮ ಖಾತೆ ಹೊಂದಿರುವ ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ., ಶಿವಮೊಗ್ಗ, ಹೆಗ್ಗೊಡು ಶಾಖೆಗೆ ಸೇರಿದ ಚೆಕ್ ಸಂಖ್ಯೆ.017371, ಮೇಲೆ ಸದರಿ ಸಾಲಕ್ಕೆ ಬಡ್ಡಿಯನ್ನು ಸೇರಿಸಿ ರೂ.2,32,100-00(ಎರಡು ಲಕ್ಷದ ಮೂವತ್ತೆರಡು ಸಾವಿರದ ನೂರು ರೂ.) ಗಳನ್ನು ದಿನಾಂಕ:08.01.2026 ಎಂದು ನಮೂದಿಸಿರುವ ಚೆಕ್ ಗೆ ಸಹಿ ಮಾಡಿ ಸದರಿ ದಿನಾಂಕದಂದು ನಗದು ಮಾಡಿಕೊಳ್ಳುವಂತೆ ತಿಳಿಸಿ ಚೆಕ್‌ನ್ನು ಪರ್ಯಾದುದಾರರಿಗೆ ನೀಡಿದ್ದು, ಅದನ್ನು ಪರ್ಯಾದಿಯು ನಗಧೀಕರಣಕ್ಕಾಗಿ ತಾನು ಖಾತೆ ಹೊಂದಿರುವ ಐ.ಡಿ.ಎಫ್.ಸಿ. ಫಸ್ಟ್ ಬ್ಯಾಂಕ್, ಸಾಗರ ಶಾಖೆಯ ಮುಖಾಂತರ ನಗಧೀಕರಿಸಲು ದಿನಾಂಕ:08.01.2026 ರಂದು ಸಲ್ಲಿಸಿದಾಗ 'Funds Insufficient'(ಖಾತೆಯಲ್ಲಿ ಸಾಕಷ್ಟು ಹಣವಿಲ್ಲ) ಎಂಬ ಷರಾದೊಂದಿಗೆ ಅಮಾನ್ಯವಾಗಿ ದಿನಾಂಕ:13.01.2026 ರಂದು ಪರ್ಯಾದುದಾರರಿಗೆ ವಾಪಸ್ಸು ಬಂದಿರುತ್ತದೆ. ನಂತರ ಅವರು ಈ ಬಗ್ಗೆ ವಕೀಲರ ಮೂಲಕ 15 ದಿನಗಳೊಳಗೆ ಸಾಲ ಮರುಪಾವತಿ ಮಾಡುವುದಾಗಿ ದಿನಾಂಕ:23.01.2026 ರಂದು ಆರ್.ಪಿ.ಎ.ಡಿ ಮುಖಾಂತರ ನೋಟೀಸನ್ನು ನೀಡಿದ್ದು, ಸದರಿ ನೋಟೀಸ್ ಆರೋಪಿಗೆ ದಿನಾಂಕ:24.01.2026 ರಂದು ಖುದ್ದು ಜಾರಿಯಾಗಿರುತ್ತದೆ. ಆದರೂ ಸಹ ನೀವು ಸದರಿ ಚೆಕ್‌ನಲ್ಲಿ ಹೇಳಿದ ಹಣವನ್ನು ಪರ್ಯಾದುದಾರರಿಗೆ ಮರುಪಾವತಿ ಮಾಡದೆ, ನೆಗೋಷಿಯಲ್ ಇನ್ಸ್ಟ್ರುಮೆಂಟ್ ಕಾಯಿದೆ ಸೆಕ್ಷನ್ 138ರ ಪ್ರಕಾರ ಶಿಕ್ಷಾರ್ಹ ಅಪರಾಧ ಎಸಗಿರುತ್ತೀರಿ.

ಪ್ರಶ್ನೆ.1. ನಿಮಗೆ ಈ ಪ್ರಕರಣದಲ್ಲಿ ಮಾಡಿರುವ ಅಪಾದನೆ ಅಂಶಗಳನ್ನು ತಿಳಿಯುವ ಭಾಷೆಯಲ್ಲಿ ಓದಿ
ವಿವರಿಸಲಾಗಿ ಮನವರಿಕೆಯಾಯಿತೇ?

ಉತ್ತರ:-

ಪ್ರಶ್ನೆ 2. ನೀವು ತಪ್ಪನ್ನು ಒಪ್ಪಿಕೊಳ್ಳುವಿರಾ ಅಥವಾ ನಿಮ್ಮದೇನಾದರೂ ಪ್ರತಿರಕ್ಷೆ ಇದೆಯಾ?

ಉತ್ತರ:-

(ದಿನಾಂಕ: 04.07.2026 ರಂದು ಆರೋಪಿಯಿಂದ ಮೇಲ್ಕಂಡ ಅಪಾದನೆ ನೀಡಲ್ಪಟ್ಟಿರುತ್ತದೆ ಎಂದು
ದೃಢೀಕರಿಸಿದೆ).

ಪ್ರಧಾನ ಹಿರಿಯ ವ್ಯವಹಾರ ನ್ಯಾಯಾಧೀಶರು ಮತ್ತು
ಪ್ರ.ದ.ನ್ಯಾ.ದಂಡಾಧಿಕಾರಿಗಳು, ಸಾಗರ

Accused is present.
Accusation is recorded and read
over to the accused. He does
not plead guilty. He has
submitted that he has not
committed the alleged offence
and he has got defense. For
evidence by 20/12/2017

Addl.Senior Civil Judge & JMFC., Sagar.

ಸದರಿ ಹಣವನ್ನು ಮೂರು ತಿಂಗಳ ಅವಧಿಯೊಳಗೆ ಮರುಪಾವತಿ ಮಾಡುತ್ತೇನೆ ಎಂದು ಹೇಳಿದ್ದು, ಆದರೆ
ನೀವು ಅವರಿಗೆ ಸದರಿ ಹಣವನ್ನು ಮರುಪಾವತಿ ಮಾಡಿರುವುದಿಲ್ಲ, ನಂತರ ಅವರು ನಿಮ್ಮ ಹತ್ತಿರ
ಅವರು ಕೇಳಿದಾಗ